



ಟೆಕ್ ಟೆಕ್ ಟೆಕ್ ಪ್ರವಾಸ

'ಟೆಕ್ ಟೆಕ್ ಟೆಕ್... ಕಾಲದ ಜೊತೆಗೆ ಖಗೋಳ ದರ್ಶನ' (ಎಸ್.ಪಿ.ವಿಜಯಲಕ್ಷ್ಮಿ, ಡಿ. 16) ಪ್ರವಾಸ ಕಥನದಲ್ಲಿ, ವಿಶ್ವದ ಪ್ರಾಚೀನ ಕಲಾತ್ಮಕ ಖಗೋಳ ಗಡಿಯಾರದ ಬಗ್ಗೆ ನೀಡಿದ ಮಾಹಿತಿ ಅಚ್ಚರಿ ಮೂಡಿಸಿತು. ಆರು ಶತಮಾನಗಳು ಕಳೆದರೂ ಗಡಿಯಾರವನ್ನು ಸುಸ್ಥಿತಿಯಲ್ಲಿರಿಸಿಕೊಂಡು ಬಂದಿರುವುದು ಶ್ಲಾಘನೀಯ. ಲೇಖನದಲ್ಲಿ ದೃಢ ವಿವರಣೆಗಳಿಂದಾಗಿ ಗಡಿಯಾರವನ್ನು ನೋಡಿದಷ್ಟೇ ಸಂತೋಷವಾಯಿತು.

-ಜಿ.ನಾಗೇಂದ್ರ ಕಾವೂರು, ಸಂಡೂರು

ಎಲೆಕ್ಟ್ರೋ ಥರಪಿ

'ಏನಿದು ಎಲೆಕ್ಟ್ರೋಥರಪಿ?' ಲೇಖನ (ಯು.ಎ., ಡಿ. 16) ಚೆನ್ನಾಗಿತ್ತು. ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳಲ್ಲಿ ಮತ್ತು ಟಿ.ವಿ. ಚಾನಲ್ಲಿನಲ್ಲಿ, ಎಲೆಕ್ಟ್ರೋಥರಪಿ ಹೆಸರಿನಲ್ಲಿ ತುಂಬಾ ಜನರಿಗೆ ವಂಚಿಸಿದ ಘಟನೆಯ ಬಗ್ಗೆ ವರದಿಯಾಗಿದೆ. ಆ ನಿಟ್ಟಿನಿಂದ ಈ ಪದ್ಧತಿಯ ಕುರಿತು ಇನ್ನಷ್ಟು ವಿವರಣೆ, ವೈದ್ಯರಂಗದಲ್ಲಿ ಇದು ಮಾನ್ಯತೆ ಪಡೆದೆಯೋ ಎಂಬ ಮಾಹಿತಿಯನ್ನೂ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು.

-ವಿಜಯಾ ಪ್ರಸಾದ್, ಬೆಂಗಳೂರು

ಗಂಭೀರ ಕಥೆ

'ಸಾಗರ' (ಡಾ. ಪ್ರೇಮಲತ ಬಿ., ಡಿ. 16) ಸಣ್ಣಕಥೆ ಹೊಸ ಕಥಾವಸ್ತುವನ್ನು ಒಳಗೊಂಡಿದೆ. ಇಂದಿನ ಯುವಕರಿಗೆ ಇದೊಂದು ಮಾರ್ಗದರ್ಶಿ ಆಗಬಹುದೇನೋ ಎನಿಸುತ್ತದೆ. ಇಲ್ಲಿ ಬರುವ ಆತ್ಮೀಯ



ಎರಡು ನದಿಗಳ ಕಥೆ

'ಎರಡು ನದಿಗಳ ಕಥೆ' (ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತು ಪ್ರಶಾಂತ್ ಕುರ್ಕೆ, ಡಿ. 16) ಮುಖ್ಯಪುಟ ಲೇಖನಗಳನ್ನು ಓದಿ ತುಂಬ ಮಿಷಿಯಾಯ್ತು ಅದಕ್ಕಿಂತ ಹೆಚ್ಚು ದುಃಖವಾಯಿತು. ಸುಮಾರು 1970ರ ದಶಕದಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ ಪರಿಸರದಲ್ಲಿ ಉತ್ತರ ಪಿನಾಕಿನಿ ನದಿಯಿಂದ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿದ್ದರಿಂದ ಅಲ್ಲೊಂದು ಸಕ್ಕರೆ ಕಾರ್ಖಾನೆ ತೆಲೆಯುತ್ತಿತ್ತು. ಅಲ್ಲಿನ ರೈತರಿಗಾಗಿ ಮತ್ತು ಕಾರ್ಖಾನೆಯ ಹಣದ ವ್ಯವಹಾರಕ್ಕಾಗಿ ಅಲಕಾಪುರ ಎಂಬ ಗ್ರಾಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ತನ್ನ ಶಾಖೆ ತೆರೆಯಿತು. ಆ ಬ್ಯಾಂಕಿನ ಶಾಖೆ ಬೆಳೆದು ರೈತರಿಗೆ ಅನುಕೂಲವಾಗಿರಬಹುದು, ಆದರೆ ಕಬ್ಬಿನ ಕಾರ್ಖಾನೆ ನಿರೀಕ್ಷಿಸಿದಷ್ಟು ಬೆಳೆಯಲೇ ಇಲ್ಲ.

-ಸೇತುರಾವ್ ಕುಲಕರ್ಣಿ, ಬೆಂಗಳೂರು

ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲೇಖನ ಅನೇಕ ಮಾಹಿತಿಯನ್ನು ಒಳಗೊಂಡಿದೆ. ಹೊಳವನಹಳ್ಳಿಯಲ್ಲಿ ಜಯಮಂಗಲಿ ನದಿ ತನ್ನ ಪಾತ್ರ ಕಳೆದುಕೊಂಡಿದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ತಿಳಿಸಬೇಕಾಗಿ ವಿನಂತಿ.

-ಮುರಳೀಧರ



ಜಯಮಂಗಲಿ ನದಿ ಪುನಶ್ಚೇತನಕ್ಕೆ ಎತ್ತಿನಹೋಳೆ ಯೋಜನೆಯಿಂದ ನೀರು ತುಂಬಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ ಸಲಹೆ ಇದೆ. ಇದು ಪಶ್ಚಿಮಘಟ್ಟ ಅರಣ್ಯನಾಶ ಹಾಗೂ ಪಶ್ಚಿಮ ದಿಕ್ಕಿಗೆ ಹರಿಯುವ ನದಿಯ ಅವನತಿಗೆ ಕಾರಣವಾಗಬಹುದು.

-ಹರ್ಷವರ್ಧನ್

ಈ ಎರಡು ನದಿಗಳ ವಿಚಾರ ಕೊಡುವಾಗ ಅದರೊಂದಿಗೆ ಒಂದು ನಕ್ಷೆಯನ್ನು ಕೊಟ್ಟಿದ್ದರೆ ಒಳಿತಿತ್ತು. ಗುಗಲ್‌ನಲ್ಲಿ ಹುಡುಕಲು ಸಾಧ್ಯವಾಗಲಿಲ್ಲ.

-ಶಾಂತಾರಾಮ್ ರಾವ್

ಜಯಮಂಗಲಿ - ಉತ್ತರ ಪಿನಾಕಿನಿ ನದಿಗಳ ಪುನರ್ ಅವತರಣದ ನಿಜ ಕಥನ ಮತ್ತು ಚಿತ್ರಗಳನ್ನು ನೋಡಿ ಮನಸ್ಸು ತುಂಬಿ ಬಂತು. ಈ ನದಿಗಳರಡರ ಹರಿಯುವಿಕೆಯನ್ನು ಉಳಿಸಿಕೊಳ್ಳುವ ದೊಡ್ಡ ಹೊಣೆಗಾರಿಕೆ ಆ ಪರಿಸರದ ಜನರಿಗಿದೆ.

-ರಮೇಶ್ ರಾವ್, ಕೈಕಂಬ

ಅರವತ್ತನಾಲ್ಕು ಮನೆಗಳ ಜೀವನಪಾಠ

'ಅರವತ್ತನಾಲ್ಕು ಮನೆಗಳ ಜೀವನಪಾಠ' (ಸ್ವಯಂಪ್ರಭಾ, ಡಿ. 16) ಪಾಲನೆ-ಪೋಷಣೆ ಲೇಖನ ಚೆನ್ನಾಗಿತ್ತು. ಇಂಥ ಉತ್ತಮ ವಿಚಾರಗಳು ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಜಾಗೃತಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಇಂಥ ಲೇಖನಗಳು ಇನ್ನಷ್ಟು ಬರಲಿ.

-ಸುಮಾ, ಬೆಂಗಳೂರು

ದರ್ಶನ್ ವಿರೋಧ ಸರಿಯಲ್ಲ

'ಮಬ್ಬು ತಬ್ಬು' (ಪದ್ಮನಾಭ ಭಟ್, ಡಿ. 23) 2021ರ ಕನ್ನಡ ಸಿನಿಮಾರಂಗದ ಕುರಿತ ಲೇಖನ ಓದಿದೆ.

ಈ ಲೇಖನದಲ್ಲಿ ಚಾಲೆಂಜಿಂಗ್ ಸ್ವಾರ್ ದರ್ಶನ್ ನಟಿಸಿದ 'ರಾಬರ್ಟ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಗೆಲುವನ್ನು ಕಂಡಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಬಾಕ್ಸ್ ಆಫೀಸ್ ರಿಪೋರ್ಟ್‌ಗಳು ಹೇಳುವಂತೆ ಅದು 2021ರ ಬ್ಲಾಕ್‌ಬಸ್ಟರ್ ಸಿನಿಮಾ. ಹೀಗೆ ಒಂದು ಸಿನಿಮಾದ ಗೆಲುವನ್ನು ತಿರಸ್ಕರಿಸುವುದು ಸರಿಯಲ್ಲ. ಡಿ-ಬಾಸ್‌ಗೆ ಯಾವ ಪ್ರಚಾರದ ಅಗತ್ಯವೂ ಇಲ್ಲ. ನಾವು, ಅವರ ಅಭಿಮಾನಿಗಳು ಯಾವಾಗಲೂ ಅವರ ಜೊತೆಗೆ ಇರುತ್ತೇವೆ.

-ಗೋಪಿ ಗೋವರ್ಧನ್

ಗಳತಿಯರಾದ ಸುಧಾ ಮತ್ತು ಶಾಂತ ಇವರ ಪಾತ್ರ ನಿರೂಪಣೆಯು ಯಾವುದೇ ಸ್ವಾರ್ಥವಿಲ್ಲದ ನಿಷ್ಕಲ್ಪ ಪ್ರೀತಿಯ ದ್ಯೋತಕವಾಗಿದೆ. ಕಥೆಯ ಶೈಲಿ ನಿರೂಪಣೆ ಚೆನ್ನಾಗಿದೆ. ಕಥೆಯ ಶಿರ್ಷಿಕೆ ಕೂಡ ಅರ್ಥಪೂರ್ಣವಾಗಿದೆ.

-ಸುಶೀಲಾ ಸೋಮಶೇಖರ್ ಹಾಸನ

ಸಕಾಲಿಕ ಸಮರ್ಥ ಲೇಖನ

'ಸಮಸ್ಯೆ ಇರುವುದು ಆಹಾರದಲ್ಲಲ್ಲ, ಮನಸ್ಸುಗಳಲ್ಲಿ' (ರಘುನಾಥ ಚ.ಹ., ಡಿ. 16) ಎಂಬ ಶಿರ್ಷಿಕೆಯಲ್ಲಿ ಪ್ರಕಟವಾದ 'ನಿಮ್ಮೊಡನೆ' ಲೇಖನ ಪ್ರಸಕ್ತ ಸಾಮಾಜಿಕ ಅನಿಷ್ಟಗಳಿಗೆ ಹಿಡಿದ ಕೈಗನ್ನಡಿ. ಆಹಾರ ಪದ್ಧತಿಯೆಂಬುದು ಮನುಷ್ಯನ ಸ್ವಯಂ ಸ್ವಾತಂತ್ರ್ಯ. ಮನುಷ್ಯ ತೆಗೆದುಕೊಳ್ಳುವ ಆಹಾರದ ಮೇಲೆ ಶ್ರೇಣೀಕೃತಗೊಳ್ಳುವುದು ಅಸಮಾನತೆಯ ಪರಮಾವಧಿ. ಸರ್ಕಾರ ಶಾಲಾ ಮಕ್ಕಳಿಗೆ ತಿನ್ನಲು ಮೊಟ್ಟೆ ಕೊಡುವುದನ್ನು ವಿರೋಧಿಸಿರುವುದು ಸಂವಿಧಾನ ಕಲ್ಪಿಸಿದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದಂತೆ. ಇದರಿಂದಾಗಿ ಮೊಟ್ಟೆ ತಿನ್ನುವ ಮತ್ತು ಮೊಟ್ಟೆ ತಿನ್ನದಿರುವ ಮಕ್ಕಳ ನಡುವೆ ಅಸಮಾನತೆಯ ಕಂದಕ ಉಂಟಾಗುತ್ತದೆ.

-ಅಶೋಕ ಪ. ಹೊನಕೇರಿ, ಧಾರವಾಡ

ಲೇಖನದಲ್ಲಿ ಮಾಂಸಾಹಾರ ಹಾಗೂ ಸಸ್ಯಾಹಾರ ಕುರಿತ ಜಿಜ್ಞಾಸೆ ಸೊಗಸಾಗಿದೆ. ಕೊನೆಯಲ್ಲಿ ಆಹಾರದ ಆಯ್ಕೆಯನ್ನು ಅವರವರಿಗೆ ಬಿಡುತ್ತಾರೆ. ಎರಡು ವರ್ಗದವರಿಗೆ ಆಪ್ತವಾಗುವ ಸಸ್ಯಾಹಾರವನ್ನು ಏಕೆ ಸಾರ್ವಜನಿಕ ಶಾಲೆಗಳಲ್ಲಿ ನೀಡಬಾರದು? ಮೊಟ್ಟೆಯನ್ನೇ ಏಕೆ ನೀಡಬೇಕು? ಮೊಟ್ಟೆಗೆ ಪರ್ಯಾಯವಾದ ಪೌಷ್ಟಿಕ ಸಸ್ಯಾಹಾರಗಳಿಲ್ಲವೇ?

-ಪ. ಚಂದ್ರಕುಮಾರ ಗೌನಹಳ್ಳಿ

ಅನಗತ್ಯವಾಗಿ ಸಸ್ಯಾಹಾರಿ, ಮಾಂಸಾಹಾರಿಗಳ ಪರ ವಿರೋಧವಾದಗಳಿಂದ ಮನಸ್ಸು ಮನಸ್ಸುಗಳ ನಡುವೆ ವೈಮನಸ್ಸು ಉಂಟಾಗುತ್ತದೆಯೆಂದು ಬಹಳ ಚೆನ್ನಾಗಿ ಬರೆದಿರುವರು. 'ಆಹಾರವೇ ದೇವರೆಂದು ಪರಿಗಣಿಸೋಣ.

-ಸೀತಾ ಕೇಶವ, ಸಿಡಿ